



August 10, 2024

**National Stock Exchange of India Limited,**  
Compliance Department,  
Exchange Plaza, Bandra Kurla Complex,  
Bandra (East), Mumbai - 400051,  
Maharashtra, India

**BSE Limited,**  
Compliance Department,  
Phiroze Jeejeebhoy Towers,  
Dalal Street, Mumbai - 400001,  
Maharashtra, India

Dear Sir/Madam,

**Subject** : *Newspaper advertisement of Postal Ballot Notice dated August 08, 2024 of HealthCare Global Enterprises Limited ("the Company").*  
**Stock Code** : *BSE – 539787, NSE – HCG*  
**Reference** : *Regulation 47(1)(d) of SEBI (Listing Obligations and Disclosure Requirements) Regulations, 2015*

Please find attached herewith the copies of newspaper advertisement published in Business Standard (English) and Vijayawani (Kannada) on August 10, 2024 with regard to postal ballot notice dated August 08, 2024.

Kindly take this on record.

Thanking you,

**For HealthCare Global Enterprises Limited**

**Sunu Manuel**  
**Company Secretary & Compliance Officer**

**Encl: a/a.**

**HealthCare Global Enterprises Limited**

HCG Tower, # 8, P Kalinga Rao Road, Sampangi Rama Nagar, Bangalore - 560027.

080 33669999 | info@hcgoncology.com | www.hcgoncology.com | CIN : L15200KA1998PLC023489

**EXPO GAS CONTAINERS LTD.**CIN: L40200MH1982PLC027837  
Regd. Office: 150, Sheriff Deyji Street, Mumbai - 400 003.  
Tel No. 022-61319600, Website: www.exposgas.com**STATEMENT OF STANDALONE UNAUDITED FINANCIAL RESULTS FOR THE QUARTER ENDED 30TH JUNE, 2024**

Particulars	Quarter ended			Year ended 31.03.2024
	30.06.2024		30.06.2023	
	Unaudited	Audited	Audited	
Total Income from Operations	1,770.97	2,636.23	1,854.70	7,583.30
Net Profit / (Loss) from Ordinary Activities before tax	28.78	14.78	35.15	106.02
Net Profit / (Loss) for the period before tax (after Exceptional items)	28.78	10.45	35.15	101.69
Net Profit / (Loss) for the period after tax	28.78	(15.71)	35.15	75.53
Net Profit / (Loss) for the period after tax (after comprehensive income)	28.78	(6.68)	35.15	84.55
Equity Share Capital	911.85	761.46	761.46	761.46
Reserves excluding Revaluation Reserves (as per Balance Sheet) of previous accounting year.	1,357.54	1,357.54	1,272.98	1,357.54
Earning Per Share				
a) Before Extraordinary Items				
- Basic	0.13	(0.04)	0.18	0.44
- Diluted	0.13	(0.04)	0.18	0.44
b) After Extraordinary Items				
- Basic	0.13	(0.04)	0.18	0.44
- Diluted	0.13	(0.04)	0.18	0.44

Note: 1) The above is an extract of the detailed format of unaudited financial results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Stock Exchange Websites and on the Company's website www.exposgas.com.  
2) Our Current Orders in Hand is approximately 138 crores.

By order of the Board of Directors  
For Expo Gas Containers Limited  
Sd/-  
Hasanani S. Mewawala  
Managing Director  
(DIN - 00125472)Place: Mumbai  
Date: August 09, 2024Home Loan Centre, Thane  
Dosti Pinnacle, Gate No.3, Road No.22,  
Wagle Ind. Estate, Thane-400604.**DEMAND NOTICE**

A notice is hereby given that the following borrower/s Mr. Rakesh Purushottam Panchal & Mrs. Deepa Rakesh Panchal A/19, Purima Building, S.N. Road, Opp. Shree Krushna Tower, Tambe Nagar, Mulund, Mumbai-400080, House Loan A/c No. - 41670512038 / 41676505076 have defaulted in the repayment of principal and interest of the loans facility obtained by them from the Bank and the loans have been classified as Non Performing Assets (NPA) on 13/07/2024. The notices were issued to them on 20/07/2024 under section 13(2) of Securitization and Reconstruction of Financial Assets and Enforcement of Security Interest Act 2002 on their last known addresses, but have been returned unserved, they are hereby informed by way of this public notice.

Amount Outstanding: Rs. 30,07,859.00 (Rupees Thirty Lacs Seven Thousand Eight Hundred Fifty Nine Only) as on 20.07.2024 with further interest and incidental expenses, costs etc.

The above Borrower(s) and/or their Guarantor(s) (whenever applicable) are hereby called upon to make payment of outstanding amount within 60 days from the date of publication of this notice, failing which further steps will be taken after expiry of 60 days from the date of this notice under sub-section (4) of section 13 of Securitization and Reconstruction of Financial Assets and Enforcement of Security Interest Act, 2002.

The borrowers attention is invited to provision of sub-section (8) of section 13 of the Act, in respect of time available to redeem the secured assets.

Description of Immovable properties  
Flat No. 503, 5th Floor, B Wing, Shree Krushna Tower, Mulund West, Mumbai-400080.

Date: 09/08/2024 Place: Thane  
Authorised Officer, State Bank of IndiaReg. Office: G.No.4, Roxana Building, Ground Floor, M.Kave Road, Mumbai-400020.  
E-mail: oxford\_industries@yahoo.in**NOTICE**

Notice is hereby given that pursuant to Regulation 33 and 47 of SEBI (Listing Obligations & Disclosure Requirements) Regulations, 2015, that a meeting of the Board of Directors will be held on Wednesday, 14<sup>th</sup> August 2024 at the registered office of the company to consider and approve, inter alia, the Unaudited Financial Results for the Quarter ended 30<sup>th</sup> June, 2024.

By Order of Board  
For OXFORD INDUSTRIES LTD.  
Sd/-  
MAZHER N. LAILA  
Chairman and Managing DirectorPlace: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024Place: Mumbai  
Date: 09.08.2024**AMBAR LOK RACHANA CO-OPERATIVE HOUSING SOCIETY LTD.**Regn No. BOM/WT/HSG/TC/8245/ of 1998, Date- 8/1/1998  
Lok Rachana Complex, Amar Nagar, Nahur Village, Mulund (West),  
Mumbai-400 082.**DEEMED CONVEYANCE PUBLIC NOTICE (Application No. 65/2024)**

Notice is hereby given that the above Society has applied to this office under Section 11 of Maharashtra Ownership Flats (Regulation of the promotion of construction sale, management & Transfer) Act, 1963 for declaration of Unilateral Deemed Conveyance of the following properties. The next hearing in this matter has been kept before me on 26/08/2024 at 3:00 pm at the office of this authority.

Respondent No- 1) M/s. Lok Housing and Construction Ltd., 14, Vishal Shopping Center, Sir M. V. Road, Andheri (East), Mumbai- 400 069, 2) M/s. Hoechst India Ltd., Hoechst House, 19-B, Backbay Reclamation, Nariman Point, Mumbai-400 021, 3) Alex Simon Remedies, 4) Vincent Simon Remedies, 5) M/s. Mihir Developers, 6) Estate India Ltd., 7) Shreeram Tower CHS Ltd., 8) Ismael Ibrahim Patel, 9) Hecst India Ltd., 10) Hector India Ltd., 11) Rajaram Sakharan Ohol, 12) Pooja Co-operative Housing Society Ltd., 13) Apruva Lok Rachana Co-operative Housing Society Ltd., 14) Shreyas Lok Rachana Co-operative Housing Society Ltd., 15) Akash Lok Rachana Co-operative Housing Society Ltd., 16) Vasundhara Lok Rachana Co-operative Housing Society Ltd., 17) Shrushti Lok Rachana Co-operative Housing Society Ltd., 18) Sanofi India Ltd., 19) Mr. Momin Zulfikar Kasam and those, whose interests have been vested in the said property may submit their say at the time of hearing at the venue mentioned below. Failure to submit any say shall be presumed that nobody has any objection in this regard and further action will be taken accordingly.

**DESCRIPTION OF THE PROPERTY :-**

Building of Ambar Lok Rachana Co-operative Housing Society Ltd. along with land as mentioned below.

Survey No.	Hissa No.	Plot No.	C.T.S. No.	Claimed Area
82 (Part) 88 (Part)	--	--	468/A, 468/B, 468/C, 468/D, 468/E Village Nahur, Tal. Kurla	5210.93 Sq. Mtrs.

Ref. No. MUM/DDR(2)/Notice/1728/2024  
Place: Konkarn Bhavan,  
Competent Authority & District Dy. Registrar,  
Co-operative Societies (2), East Suburban, Mumbai  
Room No. 201, Konkarn Bhavan, Sd/-  
C.B.D. Belapur, Navi Mumbai-400614. For Competent Authority & District  
Date: 09/08/2024 Tel.: 022-27574965 Dy. Registrar Co-op. Societies (2),  
Email: ddr2coopmumbai@gmail.com East Suburban, Mumbaiभारतीय प्रतिभूति और विनियम बोर्ड  
Securities and Exchange Board of IndiaSEB' BHAVAN, 5TH FLOOR, 'B' WING, PLOT NO. C-4,  
'G' BLOCK, BANDRA - KURLA COMPLEX, BANDRA (EAST),  
MUMBAI - 400 051.  
TELEPHONE: 022 2644 9686**Invitation for Applications under SEBI Young Professional Program**

Securities and Exchange Board of India (SEBI) invites applications from eligible candidates who are desirous of engagement with SEBI under its Young Professional Program (YPP).

The details of the aforementioned program are available on SEBI Website: www.sebi.gov.in under "Careers" section. The last date for submission of application is 21 days from the date of publication of this advertisement in the newspapers.

Human Resources Department, SEBI  
CBC 15204/11/0081/2425**GALAXY SURFACTANTS LIMITED**Registered Office: C-492, TTC Industrial Area, Pawne, Navi Mumbai-400703, India.  
CIN No. L38877MH1986PLC039877 Ph : +91-22-27616666/33063700  
Email : investorservices@galaxysurfactants.com, Website : www.galaxysurfactants.com**STATEMENT OF UNAUDITED CONSOLIDATED FINANCIAL RESULTS FOR THE QUARTER ENDED 30TH JUNE, 2024**

S No.	Particulars	Consolidated			
		Quarter ended		Year ended	
		30th June, 2024	31st March, 2024	30th June, 2023	31st March, 2024
		Unaudited	Unaudited	Unaudited	Audited
1	Total Income from Operations	974.06	929.00	941.77	3,794.38
2	Net Profit/(Loss) for the period (before Tax, Exceptional and/or Extraordinary Items)	98.94	93.96	96.17	375.47
3	Net Profit/(Loss) for the period before Tax (after Exceptional and/or Extraordinary Items)	98.94	93.96	96.17	375.47
4	Net Profit/(Loss) for the period after Tax (after Exceptional and/or Extraordinary Items)	79.72	77.50	75.18	301.47
5	Total Comprehensive Income for the period (comprising profit/(loss) for the period (after tax) and other Comprehensive Income (after tax))	79.89	78.47	73.46	310.88
6	Equity Share Capital	35.45	35.45	35.45	35.45
7	Earnings per share (of Rs. 10/-) each				
	1. Basic (In Rs.)	22.48	21.86	21.20	85.03
	2. Diluted (In Rs.)	22.48	21.86	21.20	85.03

The above is an extract of the detailed format of the Financial Results for the quarter ended on 30th June, 2024 filed with the Stock Exchanges pursuant to Regulation 33 of the SEBI (Listing Obligation and Disclosure Requirements) Regulations, 2015. The full format of the standalone and consolidated financial results with notes are available on Company's website at www.galaxysurfactants.com and stock exchanges website(s) at www.bseindia.com and www.nseindia.com.

For Galaxy Surfactants Limited  
Sd/-  
K. Natarajan  
Managing Director  
DIN: 07626680Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024Place: Navi Mumbai  
Date: 08.08.2024**AJCON GLOBAL SERVICES LIMITED**REGD. OFF: A-408, Express Zone, A Wing, Cello- Sonal Realty Near Patel's,  
Western Express Highway, Goregaon (E), Mumbai-400063.  
CIN: L71410MH1986PLC041941 Tel: 022 - 671 60400 Fax: 28722062  
Website : www.ajcononline.com Email : ajcon@ajcon.com**Stock & Currency Brokers DP Merchant Bankers Corporate Advisors****1. Extract of Un-Audited Consolidated Financial Results for the Quarter (Q1/FY25) ended 30.06.2024**

Sl. No.	Particulars	Quarter Ended			
		30.06.2024		31.03.2024	
		Unaudited	Audited	Unaudited	Audited
1.	Total Income from Operations	447.46	660.31	366.85	1598.94
2.	Net Profit / (Loss) for the period (before Tax, Exceptional and/or Extraordinary items)	47.10	79.82	11.31	169.57
3.	Net Profit / (Loss) for the period before tax (after Exceptional and/or Extraordinary items)	47.10	79.82	11.31	169.57
4.	Net Profit / (Loss) for the period after tax (after Exceptional and/or Extraordinary items)	35.24	59.86	10.12	129.96
5.	Total Comprehensive Income for the period (Comprising Profit/(Loss) for the period (after tax) and Other Comprehensive Income (after tax))	34.34	58.66	9.97	125.24
6.	Equity Share Capital (Face Value Rs. 10/- per share)	611.62	611.62	611.62	611.62
7.	Reserves (excluding Revaluation Reserve) as shown in the Audited Balance Sheet of the previous year	0.00	0.00	0.00	1683.07
8.	Earnings Per Share (of Rs. 10/- each) (for continuing and discontinued operations) (Basic & Diluted)	0.56	0.96	0.16	2.05

**2. Brief of Un-Audited Standalone Financial Results for the Quarter (Q1/FY25) ended 30.06.2024 as follows:**

Sl. No.	Particulars	Quarter Ended			
		30.06.2024		31.03.2024	
		Unaudited	Unaudited	Audited	Audited
1.	Income from Operations	423.55	632.09	342.48	1485.47
2.	Profit Before Tax	38.91	71.57	10.00	135.27
3.	Profit After Tax	29.11	53.55	9.13	104.29
4.	Earnings Per Share (of Rs. 10/- each) (for continuing and discontinued operations) (Basic & Diluted)	0.48	0.88	0.15	1.71

Notes:  
1. The above results have been reviewed by the Audit Committee and approved by the Board of Directors of the Company at its meeting held on 09.08.2024. The Statutory Auditors have expressed an unmodified opinion on the aforesaid results.  
2. The above is an extract of the detailed format of Un-Audited Financial Results for the Quarter (Q1/FY25) ended June 30, 2024 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of Unaudited Financial Results for the Quarter (Q1/FY25) ended June 30, 2024, are available on the website of the BSE at www.bseindia.com and on Company's website at www.ajcononline.com.For Ajcon Global Services Limited  
Sd/-  
Kaushal Shukla  
(Company Secretary)  
A39234Date: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: MumbaiDate: 09.08.2024  
Place: Mumbai



# ಹೆಲ್ತ್ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್

CIN: L15200KA1998PLC023489

ನೋಂದಾಯಿತ ಕಛೇರಿ: ಎಚ್‌ಸಿಜಿ ಟವರ್ಸ್, ನಂ. 8, ಪಿ. ಕಳಿಂಗರಾವ್ ರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು - 560027, ಕರ್ನಾಟಕ.  
 ಕಾರ್ಪೊರೇಟ್ ಕಛೇರಿ: ಟವರ್ ಬ್ಲಾಕ್, ಯೂನಿಟಿ ಬಿಲ್ಡಿಂಗ್ ಕಾಂಪ್ಲೆಕ್ಸ್, ನಂ. 3, ಮಿಷನ್ ರಸ್ತೆ, ಬೆಂಗಳೂರು - 560027, ಕರ್ನಾಟಕ.  
 ದೂರವಾಣಿ: +91- 8046607700, ಇಮೇಲ್: investors@hcgel.com, ವೆಬ್‌ಸೈಟ್: www.hcgoncology.com

## ಅಂಚೆ ಮತದಾನದ ಸೂಚನೆ

ಈ ಮೂಲಕ ಸೂಚಿಸುವುದೇನೆಂದರೆ, ಕಂಪನಿಗಳ ಕಾಯ್ದೆ, 2013 (ಕಾಯ್ದೆ) ಕಲಂ 108 ಮತ್ತು 110 ರ ಪ್ರಕಾರ ಹಾಗೂ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ 20 ಹಾಗೂ 22ರ ಪ್ರಕಾರ (ಎಲ್ಲ ಶಾಸನಬದ್ಧ ಮಾರ್ಪಾಡುಗಳು ಸೇರಿದಂತೆ), "ಸೆಬಿ" (ಲಿಸ್ಟಿಂಗ್ ಹೊಣೆಗಾರಿಕೆಗಳು ಮತ್ತು ಫೋರ್‌ವೆಸ್ಟ್‌ಗಳ ಅವಶ್ಯಕತೆಗಳು) ನಿಯಂತ್ರಣಗಳು, 2015, ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಸೆಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಹೊರಡಿಸಿದ ಸಾಮಾನ್ಯ ಸಭೆಗಳ ಮೇಲಿನ ಮಾನದಂಡಗಳು ("SS-2") ಮತ್ತು ಇತರೆ ಅನ್ವಯಿಸುವ ಕಾನೂನುಗಳು, ನಿಯಂತ್ರಣಗಳು ಹಾಗೂ ಸುತ್ತೋಲೆಗಳು ಸೇರಿದಂತೆ ಸಾಮಾನ್ಯ ಸುತ್ತೋಲೆ ಸಂಖ್ಯೆ 14/2020 ದಿನಾಂಕ ಏಪ್ರಿಲ್ 8, 2020, ಸಂ. 17/2020 ದಿನಾಂಕ ಏಪ್ರಿಲ್ 13, 2020, ಈ ನಿಟ್ಟಿನಲ್ಲಿ ಹೊರಡಿಸಲಾದ ತದನಂತರದ ಸುತ್ತೋಲೆಗಳ ಪ್ರಕಾರ ಹಾಗೂ ಇತ್ತೀಚಿನ ಸುತ್ತೋಲೆ ಸಂ. 09/2023 ದಿನಾಂಕ ಸೆಪ್ಟೆಂಬರ್ 25, 2023 ಕಂಪನಿಗಳ ಕಾಯ್ದೆ, 2013 ರ ಅಡಿಯಲ್ಲಿ ಸಾಮಾನ್ಯ ಮತ್ತು ವಿಶೇಷ ನಿರ್ಣಯಗಳ ಅಂಗೀಕರಣ ಬಗ್ಗೆ ಸ್ಪಷ್ಟೀಕರಣ ಸಂಬಂಧಿಸಿದಂತೆ ಮತ್ತು ಅದರ ಅಡಿಯಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ ("MCA ಸುತ್ತೋಲೆಗಳು") ಹೊರಡಿಸಿದ ನಿಯಮಗಳು ಮತ್ತು ಅಂತಹ ಇತರ ಅನ್ವಯವಾಗುವ ಕಾನೂನುಗಳು ಮತ್ತು ನಿಯಮಗಳ ಪ್ರಕಾರ ಹೆಲ್ತ್ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ("ಕಂಪನಿ") ಸದಸ್ಯರ ಅನುಮೋದನೆಯನ್ನು ಪೋಸ್ಟಲ್ ಬ್ಯಾಲೆಟ್ ಮೂಲಕ ಈ ಕೆಳಗಿನ ನಿರ್ಣಯಕ್ಕಾಗಿ ರಿಮೋಟ್ ಇ-ವೋಟಿಂಗ್ ಪ್ರಕ್ರಿಯೆಯ ಮೂಲಕ ("ಇ-ವೋಟಿಂಗ್") ಕೋರಲಾಗಿದೆ:

ಕ್ರ.ಸಂ.	ವಿಶೇಷ ನಿರ್ಣಯಗಳ ವಿವರಣೆ
1	ಕಂಪನಿಯ ಸ್ವತಂತ್ರ ನಿರ್ದೇಶಕರಾಗಿ ಶ್ರೀಮತಿ ಗೀತಾ ಮಾಧುರ್ ಅವರ (ಡಿಐಎನ್: 02139552) ಮರು ನೇಮಕಾತಿ ಬಗ್ಗೆ
2	ಕಂಪನಿಯ ಸ್ವತಂತ್ರ ನಿರ್ದೇಶಕರಾಗಿ ಶ್ರೀ ರಾಜಗೋಪಾಲನ್ ರಾಘವನ್ ಅವರ (ಡಿಐಎನ್: 03627923) ಮರು ನೇಮಕಾತಿ ಬಗ್ಗೆ

MCA ಸುತ್ತೋಲೆಗಳ ಪ್ರಕಾರ, ಕಂಪನಿಯು 09 ಆಗಸ್ಟ್ 2024 ಶುಕ್ರವಾರದಂದು ವಿಧ್ಯುನ್ಮಾನ ರೂಪದಲ್ಲಿ ವಿವರಣಾತ್ಮಕ ಹೇಳಿಕೆಯ ಜೊತೆಗೆ ಅಂಚೆ ಮತದಾನದ ಸೂಚನೆಯನ್ನು ಕಚ್-ಆಫ್ ದಿನದಂದು (ಶುಕ್ರವಾರ, ಆಗಸ್ಟ್ 02, 2024) ತಮ್ಮ ಈ-ಮೇಲ್ ವಿಳಾಸವನ್ನು ಕಂಪನಿಯೊಂದಿಗೆ ಅಥವಾ ಅವರ ಠೇವಣಿ ಭಾಗವಹಿಸುವವರೊಂದಿಗೆ (DP) ನೋಂದಣಿ ಮಾಡಿಸಿದ ಷೇರುದಾರರಿಗೆ ನೋಟೀಸ್ ಕಳುಹಿಸಲಾಗಿದೆ. ಪೋಸ್ಟಲ್ ಬ್ಯಾಲೆಟ್ ನೋಟೀಸ್ ಕಂಪನಿಯ ವೆಬ್‌ಸೈಟ್‌ನಲ್ಲಿ [www.hcgoncology.com/corporate/investor-relations/](http://www.hcgoncology.com/corporate/investor-relations/), ಸ್ಟಾಕ್ ಎಕ್ಸ್ಚೇಂಜ್‌ಗಳು ಅಂದರೆ, BSE ಲಿಮಿಟೆಡ್ ಮತ್ತು NSE ಲಿಮಿಟೆಡ್‌ನ ವೆಬ್‌ಸೈಟ್‌ಗಳಾದ [www.bseindia.com](http://www.bseindia.com) ಮತ್ತು [www.nseindia.com](http://www.nseindia.com) ಮತ್ತು KFin Technologies Limited ವೆಬ್‌ಸೈಟ್‌ನಲ್ಲಿ <https://evoting.kfintech.com> ನಲ್ಲಿ ಲಭ್ಯವಿದೆ. MCA ಸುತ್ತೋಲೆಗಳಿಗೆ ಅನುಸಾರವಾಗಿ ಅಂಚೆ ಮತಪತ್ರದ ನಮೂನೆಗಳು ಮತ್ತು ಪೂರ್ವ-ಪಾವತಿಸಿದ ವ್ಯವಹಾರದ ಉತ್ತರ ಲೆಕ್ಕಾಚಿಯ ಜೊತೆಗೆ ಅಂಚೆ ಮತಪತ್ರದ ನೋಟೀಸ್‌ನ ಮುದ್ರಿತ ಪ್ರತಿಯನ್ನು ಸದಸ್ಯರಿಗೆ ಕಳುಹಿಸಲಾಗುವುದಿಲ್ಲ. ಸದಸ್ಯರ ಒಪ್ಪಿಗೆ ಅಥವಾ ಭಿನ್ನಾಭಿಪ್ರಾಯಗಳ ಸಂವಹನವು ರಿಮೋಟ್ ಇ-ವೋಟಿಂಗ್ ವ್ಯವಸ್ಥೆಯ ಮೂಲಕ ಮಾತ್ರ ನಡೆಯುತ್ತದೆ.

ಡಿಮೆಟರಿಯಲ್ಸ್ಡ್ ಮೋಡ್‌ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ತಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ತಮ್ಮ ಠೇವಣಿ ಭಾಗವಹಿಸುವವರ (DP) ಮೂಲಕ ತಮ್ಮ ಸಂಬಂಧಿತ ಠೇವಣಿಗಳೊಂದಿಗೆ ನೋಂದಾಯಿಸಲು ವಿನಂತಿಸಲಾಗಿದೆ.

ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೋಂದಣಿಯ ವಿಧಾನ: ಭೌತಿಕ ರೂಪದಲ್ಲಿ ಇರುವ ಷೇರುಗಳಿಗಾಗಿ: SEBI ಸುತ್ತೋಲೆ ಸಂಖ್ಯೆ SEBI/HO/MIRSD/MIRSD-PoD-1/P/CIR/2023/37, ದಿನಾಂಕ ಮಾರ್ಚ್ 16, 2023 ಅನ್ನು ಅಧಿಕೃತ ಲಿಸ್ಟಿಂಗ್ ಕಂಪನಿಯಲ್ಲಿ ಭೌತಿಕ ಷೇರುಗಳನ್ನು ಹೊಂದಿರುವ ಷೇರುದಾರರು ತಮ್ಮ ಅಂಚೆ ವಿಳಾಸ ಪಿನ್ ಕೋಡ್ ಜೊತೆಗೆ ಅವರ ಅನುಮೋದನೆಯನ್ನು ಪೋಲಿಯೋ ಸಂಖ್ಯೆಗಾಗಿ ನೋಂದಾಯಿಸಿಕೊಳ್ಳಬೇಕು. ಷೇರುದಾರರು ಮೊಬೈಲ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ. ಇದಲ್ಲದೆ, ಆನ್‌ಲೈನ್ ಸೇವೆಗಳನ್ನು ಪಡೆಯಲು, ಷೇರುದಾರರು ಇ-ಮೇಲ್ ಐಡಿಯನ್ನು ನೋಂದಾಯಿಸಿಕೊಳ್ಳಬಹುದು. ಪೂರಕ ದಾಖಲೆಗಳೊಂದಿಗೆ ಆಗತ್ಯವಿರುವ ISR 1 ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಷೇರುದಾರರ ಸಂಪರ್ಕ ವಿವರಗಳನ್ನು ನೋಂದಾಯಿಸಬಹುದು/ಆಪ್‌ಡೇಟ್ ಮಾಡಬಹುದು.

ISR 1 ಫಾರ್ಮ್ ಅನ್ನು <https://ris.kfintech.com/clientservices/isc/default.aspx> ಲಿಂಕ್ ಅನ್ನು ಅನುಸರಿಸುವ ಮೂಲಕ ಪಡೆಯಬಹುದು:

ISR ಫಾರ್ಮ್(ಗಳು) ಮತ್ತು ಪೂರಕ ದಾಖಲೆಗಳನ್ನು ಈ ಕೆಳಗಿನ ಯಾವುದೇ ವಿಧಾನಗಳಿಂದ ಒದಗಿಸಬಹುದು:

- a) ವ್ಯಕ್ತಿ ಪರಿಶೀಲನೆ (IPV) ಮೂಲಕ: RTA ಯ ಅಧಿಕೃತ ವ್ಯಕ್ತಿಯು ಹೂಡಿಕೆದಾರರಿಂದ ಒದಗಿಸಲಾದ ಮೂಲ ದಾಖಲೆಗಳನ್ನು ಪರಿಶೀಲಿಸಿ, ಮೂಲಾಕ್ಷರ ಮತ್ತು IPV ಸ್ವಾಂತ್ರ್ಯ ಜೊತೆಗೆ ನಕಲು ಪ್ರತಿಯನ್ನು ದಾಖಲೆಗಾಗಿ ಉಳಿಸಿಕೊಳ್ಳಬೇಕು ಅಥವಾ
- b) ಸ್ವಯಂ ದೃಢೀಕರಿಸಿದ ನಕಲು ಪ್ರತಿಗಳನ್ನು ಈ ಕೆಳಕಂಡ ವಿಳಾಸದಲ್ಲಿ ಹಂಚಿಕೊಳ್ಳುವ ಮೂಲಕ ಅಥವಾ

ಹೆಸರು	KFIN ಟೆಕ್ನಾಲಜೀಸ್ ಲಿಮಿಟೆಡ್
ವಿಳಾಸ	ಸೆಲೆನಿಯಮ್ ಬಿಲ್ಡಿಂಗ್, ಟವರ್-ಬಿ, ಸಂಖ್ಯೆ 31 & 32, ಫೈನಾನ್ಷಿಯಲ್ ಡಿಸ್ಟ್ರಿಕ್ಟ್, ನಾನಕ್ರಮಗುಡ, ಸೆರಿಲಿಂಗಪಲ್ಲಿ, ಹೈದರಾಬಾದ್, ರಂಗಾರಡ್ಡಿ, ತೆಲಂಗಾಣ, ಭಾರತ - 500 032

c) <https://ris.kfintech.com/clientservices/isc/default.aspx#> ಲಿಂಕ್ ಅನ್ನು E-ಸೈನ್‌ನೊಂದಿಗೆ ಎಲೆಕ್ಟ್ರಾನಿಕ್ ಮೋಡ್‌ನಲ್ಲಿ ಅನುಸರಿಸುವ ಮೂಲಕ.

ವಿವರವಾದ FAQ ಅನ್ನು ಈ ಲಿಂಕ್‌ನಲ್ಲಿ ಕಾಣಬಹುದು: <https://ris.kfintech.com/faq.html>

ಆಗಸ್ಟ್ 02, 2024 ರಂತೆ ಸದಸ್ಯರ ಹೆಸರಿನಲ್ಲಿ ನೋಂದಾಯಿಸಲಾದ ಈಕ್ವಿಟಿ ಷೇರುಗಳ ಪಾವತಿಸಿದ ಮೌಲ್ಯದ ಮೇಲೆ ಮತದಾನದ ಹಕ್ಕುಗಳನ್ನು ಪರಿಗಣಿಸಲಾಗುತ್ತದೆ. ಕಚ್-ಆಫ್ ದಿನಾಂಕದಂದು ಸದಸ್ಯರಲ್ಲದ ವ್ಯಕ್ತಿಯು ಈ ಸೂಚನೆಯನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪರಿಗಣಿಸಬೇಕು.

ಕಂಪನಿಯು ತನ್ನ ಎಲ್ಲಾ ಸದಸ್ಯರಿಗೆ ಇ-ವೋಟಿಂಗ್ ಸೌಲಭ್ಯವನ್ನು ಒದಗಿಸಲು KFin ಟೆಕ್ನಾಲಜೀಸ್ ಲಿಮಿಟೆಡ್‌ನ ಸೇವೆಗಳನ್ನು ತೊಡಗಿಸಿಕೊಂಡಿದೆ. ನೋಟೀಸ್‌ನಲ್ಲಿ ನಿರ್ದಿಷ್ಟಪಡಿಸಿದ ವ್ಯವಹಾರಗಳ ಇ-ಮತದಾನವು ಶನಿವಾರ, ಆಗಸ್ಟ್ 10, 2024 ರಂದು ಬೆಳಿಗ್ಗೆ 9.00 ಗಂಟೆಗೆ (IST) ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 08, 2024 ರಂದು ಭಾನುವಾರ ಸಂಜೆ 5.00 ಗಂಟೆಗೆ (IST) ಕೊನೆಗೊಳ್ಳುತ್ತದೆ ಎಂಬುದನ್ನು ಗಮನಿಸಲು ಸದಸ್ಯರು ವಿನಂತಿಸಲಾಗಿದೆ. ನಂತರ ಮತದಾನ ಮಾಡಲು ಇ-ವೋಟಿಂಗ್ ಮಾಡಲು ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಒಮ್ಮೆ ನಿರ್ಣಯದ ಮೇಲಿನ ಮತವನ್ನು ಸದಸ್ಯರು ಚಲಾಯಿಸಿದರೆ, ನಂತರ ಅದನ್ನು ಬದಲಾಯಿಸಲು ಸದಸ್ಯರಿಗೆ ಅನುಮತಿಸಲಾಗುವುದಿಲ್ಲ.

ಕಂಪನಿಯ ನಿರ್ದೇಶಕರ ಮಂಡಳಿಯು ಶ್ರೀ. ವಿ. ಶ್ರೀಧರನ್ (FCS 2347; CP 833) ಅಥವಾ ಅವರ ಅನುಪಸ್ಥಿತಿಯಲ್ಲಿ ಶ್ರೀ ಪ್ರದೀಪ್ ಬಿ. ಕುಲಕರ್ಣಿ (FCS 7260; CP 7835), ವಿ. ಶ್ರೀಧರನ್ ಮತ್ತು ಅಸೋಸಿಯೇಟ್ಸ್ ಪಾಲುದಾರರು, ಪ್ರಾಕ್ಟೀಸಿಂಗ್ ಕಂಪನಿ ಕಾರ್ಯದರ್ಶಿಗಳು, ಬೆಂಗಳೂರು, ಇವರನ್ನು ಪರಿವೀಕ್ಷಕರನ್ನಾಗಿ ಅಂಚೆ ಮತಪತ್ರವನ್ನು ಇ-ಮತದಾನದ ಮೂಲಕ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ನೇಮಿಸಲಾಗಿದೆ.

ಇ-ವೋಟಿಂಗ್‌ನ ಪರಿಶೀಲನೆಯನ್ನು ಪೂರ್ಣಗೊಳಿಸಿದ ನಂತರ ಪರಿವೀಕ್ಷಕರು ಕಂಪನಿಯ ಅಧ್ಯಕ್ಷರು ಅಥವಾ ಕಂಪನಿ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸುತ್ತಾರೆ. ಫಲಿತಾಂಶಗಳನ್ನು ಕಂಪನಿಯ ಅಧ್ಯಕ್ಷರು ಅಥವಾ ಕಂಪನಿ ಕಾರ್ಯದರ್ಶಿಯವರು ಮಂಗಳವಾರ, ಸೆಪ್ಟೆಂಬರ್ 10, 2024 ರಂದು ಅಥವಾ ಅದಕ್ಕಿಂತ ಮೊದಲು ಘೋಷಿಸಲಾಗುವುದು ಮತ್ತು ಸ್ಟಾಕ್ ಎಕ್ಸ್ಚೇಂಜ್‌ಗಳು, ಡಿಪಾಸಿಟರಿಗಳು ಮತ್ತು ಷೇರು ವರ್ಗಾವಣೆ ಏಜೆಂಟ್‌ಗೆ ತಿಳಿಸಲಾಗುತ್ತದೆ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಸಹ ಪ್ರದರ್ಶಿಸಲಾಗುತ್ತದೆ <https://hcgoncology.com/corporate/investor-relations>.

ಇ-ಮತದಾನದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು, ಸದಸ್ಯರು ಅಂಚೆ ಮತಪತ್ರದ ನೋಟೀಸ್‌ನ ಟಿಪ್ಪಣಿಗಳನ್ನು ಅನುಸರಿಸಲು ವಿನಂತಿಸಲಾಗಿದೆ ಅಥವಾ <https://evoting.kfintech.com> ನಲ್ಲಿ ಲಭ್ಯವಿರುವ ಸಹಾಯ ಮತ್ತು FAQs ವಿಭಾಗಕ್ಕೆ ಭೇಟಿ ನೀಡಿ. ಯಾವುದೇ ಕುಂದುಕೊರತೆ ಅಥವಾ ಪ್ರಶ್ನೆಗೆ, ಸದಸ್ಯರು ನೋಂದಾಯಿತ ಇ-ಮೇಲ್ ಐಡಿ investors@hcgel.com ನಲ್ಲಿ ಕಂಪನಿ ಕಾರ್ಯದರ್ಶಿಗೆ ಬರೆಯಬಹುದು ಅಥವಾ ಶ್ರೀ ಗಣೇಶ್ ಚಂದ್ರ ಪಾತ್ರೋ, ಉಪಾಧ್ಯಕ್ಷರು, KFin ಟೆಕ್ನಾಲಜೀಸ್ ಲಿಮಿಟೆಡ್, ರಿಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆ ಏಜೆಂಟ್‌ಗಳು ಸಂಪರ್ಕ ಸಂಖ್ಯೆ 040-67161526, ಇ-ಮೇಲ್ ಐಡಿ: einward.ris@kfintech.com ಸಂಪರ್ಕಿಸಬಹುದು.

ಸ್ಥಳ: ಬೆಂಗಳೂರು  
 ದಿನಾಂಕ: ಆಗಸ್ಟ್ 09, 2024

ಹೆಲ್ತ್ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಪರವಾಗಿ  
 ಸಹಿ/-  
 ಸುನು ಮ್ಯಾನುಯೆಲ್, ಕಂಪನಿ ಕಾರ್ಯದರ್ಶಿ, ಕಂಪ್ಯಾಯರ್ಸ್ ಅಫೀಸರ್